

ದುಬೈನಲ್ಲಿ ಜಾನಪದ
ಪರಿಸ್ಥಿತ್ ಘಟಕ ಶುರು

ಸುದ್ದಿಗೊಣ್ಣೆಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಕರ್ನಾಟಕ ಜಾನಪದ ಪರಿಷತ್‌ನ ಘಟಕಗಳನ್ನು ತೆರೆದುಕೊಂಡು ವಿದೇಶಗಳಲ್ಲಿರುವ ಕನ್ನಡಿಗರ ಜೊತೆ ಜಾನಪದದ ಸಂಬಂಧವನ್ನು ಗಟ್ಟಿಗೊಳಿಸಬೇಕೆಂಬ ಉದ್ದೇಶದಿಂದ ದುಬೈನಲ್ಲಿ ಪರಿಷತ್ ಘಟಕವನ್ನು ಆರಂಭಿಸಲಾಗುತ್ತಿದೆ. ಸಿ.6 ಮತ್ತು 7ರಂದು ದುಬೈನ ರಾಮೇಶ್ವರ್ಮ್ ಜನಪತಾರಾಲಯದಲ್ಲಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಜಾನಪದ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಉತ್ಸವಕ್ಕೆ ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಎಚ್.ಆಂಜನೇಯ್, ಲೇಖಕಿ ವಸಂತಿ ಕೆ.ಇ.ರಾಧಾಕೃಷ್ಣ ಅವರು, ಪ್ರಾಧಿಕಾರಿಗಾಗಿ.

ಸಫಾಯಿ ಕರ್ಮಚಾರಿಗಳೇ ಸ್ವಚ್ಛತಾ ದಾಕ್ತರ್

ಬಿಬಿಎಂಪಿಯ ಪ್ರಮುಖ ಜವಾಬ್ದಾರಿ ನಗರ ಸ್ವಚ್ಛತೆ, ಆ ಕೆಲಸವನ್ನು ತಾವು ಶ್ರದ್ಧೆಯಿಂದ ನಿತ್ಯದ ಕಾರ್ಯವಾಗಿ ನಿರ್ವಹಿಸಿ ನಮ್ಮೆಲ್ಲರ ಹಾಗೂ

ವಿಶೇಷ ಆಯುಕ್ತ
ಕರೀಗೌಡ ಮಾತನಾಡಿ, ಬಿಬಿಎಂಪಿಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ
ಡಾಕ್ಟರ್‌ಗಳೆಂದರೆ ನೀವೇ. ಅದರು
ಜವಾಬ್ದಾರಿಯುತವಾಗಿ ಮಾಡುತ್ತಿರುವುದು
ಶ್ಲಾಘನೀಯ ಕಾರ್ಯ ಎಂದ ಅವರು,

ನಿವೆಲ್ಲರೂ ತಮ್ಮ ಕತೆವ್ಯವಿದಾಾಗಿ ನಗರದಲ್ಲಿ ಪ್ರಕೃತಿ ಹಾಗೂ ದಿನ ನಿಶ್ಯುಲಗತವನೆಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಉಪಯುಕ್ತವಾದ ಕಾಯಿಂ
ಕಡೆ
ನಿರ್ವಹಿಸುತ್ತಿರುವ ತಮ್ಮ
ಕೆಲಸ ಶ್ರೇಷ್ಠ ಅದರಿಂದಾಗಿ
ನಗರದ ಆರೋಗ್ಯ ಕಾಪಾಡಿ
ನಗರದಲ್ಲಿ ವಾಸಿಸುವ ಜನನ
ಹಾಗೂ ಅವರ ವ್ಯವಹಾರಕರಿ
ಸಹಕಾರಿಯಾಗಿದೆ ಎಂದರು
ದಿ ಬೆಂಗಳೂರು ಸಿಟಿ
ಕಾರ್ಪೊರೇಷನ್ ವರ್ಕಿಸ್ ಫೆಡರೇಶನ್
ಅಧ್ಯಕ್ಷ ಡಾ.ಬಾಬು, ಕಾರ್ಮಿಕ ಸಮುದಾಯದ
ಮಾಂಗಿಕ ರವರ ಭವಿಷ್ಯದ್ಯುತಿ ಶ್ರೀನಿವಾಸ್
ಕೆಎಸ್ಪಿಎಂ ವರ್ಕಿಸ್ ಯೂನಿಯನ್ ಅಧ್ಯಕ್ಷ
ಗೋಧರಾ ಮತಶರದರು.

ಆರೋಗ್ಯ ಕವಚ ಉಪಕರಣ ಖರೀದಿಗೆ ಅನುಮೋದನೆ

ಬೆಂಗಳೂರು: ರಾಜ್ಯದಲ್ಲಿ 108
ಅಂತರಾಷ್ಟ್ರೀಯ ಸೇವೆಯನ್ನು
ಬಲಪಡಿಸಲು ಕಮಾಂಡ್ ಕಂಟ್ರೋಲ್
ಸೆಂಟರ್ ಹಾಗೂ ಜೆ.ಪಿ.ಕೆ.ಕಾಂಪ್ಲೆಕ್ಸ್
ರೂಂಗಳಿಗೆ ಉಪಕರಣಗಳನ್ನು
ಖರೀದಿಸಲು ಆದೇಶಿಸಿ ಮತ್ತೆ
ಕುಟುಂಬ ಕಲ್ಯಾಣ ಇಲಾಖೆ
ಆದೇಶಾತ್ಮಕ ಅನುಮೋದನೆ ನೀಡಿದೆ.

108 ಅಂತರಾಷ್ಟ್ರೀಯ ಸೇವೆಯಲ್ಲಿ
ರಾಜ್ಯ ಮಟ್ಟದಿಂದ 112 ಎನ್‌ಜಿ
ಆರ್‌ಎಸ್‌ಎಸ್‌ಎಸ್ ತಂತ್ರಾಂಶವನ್ನು
ಬಳಸಿಕೊಂಡು ಕಮಾಂಡ್ ಕಂಪ್ಲೆಕ್ಸ್
ಸೆಂಟರ್ ಅನ್ನು ಸ್ಥಾಪಿಸಲು ಹಾಗೂ

ಲೋಕೋತ್ತಮ ಮೂಲಕ ಅಂಬ
ನಾಗರ ವಿಕೇಂದ್ರೀಕೃತ ನಿರ್ವಹಣಾ
ಮಾಧುರ್ಯ 6.09 ಕೋಟಿ ರೂ.ಗಳ
ಮೊತ್ತದ ಖರ್ಚು ಉಪಕರಣಗಳನ್ನು
ನಿರ್ಮಿಸುವ ಕಾರ್ಯದ ಮೂಲಕ
ಉಪಕರಣಗಳನ್ನು ಕಟ್ಟಿಟ್ಟಿ ಕಾಯ್ದು
ನಾಗರ ನಿರ್ಮಾಣಗಳನ್ನು ಅನುಸರಿಸಿ
ನಿರ್ಮಿಸಲು ಆರೋಗ್ಯ ಮತ್ತು
ನಿರ್ಮಾಣ ಕಲ್ಯಾಣ ಇಲಾಖೆಯ
ಅಧೀನ ಕಾರ್ಯದರ್ಶಿ ವಿವರಿಸಿ
ನಿರ್ಮಿಸುವ ಬುದ್ಧವಾರ ಆಡಳಿತಾತ್ಮಕ
ಅನುಮೋದನೆ ನೀಡಿ ಆದೇಶ
ಜಾರಿಗೊಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಹಾಜರಾಗದಿದ್ದರೆ ನೋಟಿಸ್

೫೦.ಕೆ.ಸಮಾಚಾರ, ಯಲಹಂಕೆ
79ನೇ ಸ್ವಾತಂತ್ರ್ಯ ದಿನಾಚರಣೆಯನ್ನು
ಉಜವಾಗಿನಲ್ಲಿ ಹೊಂದುವ
ಕೀರ್ತನಾಧಾರದಲ್ಲಿ ಆಚರಿಸಲು
ನಿರ್ಧರಿಸಿದಲಾಗಿದೆ. ತಾಲೂಕಿನ
ಸರ್ಕಾರಿ ಆದಿಕಾರಿ, ಸಿಬ್ಬಂದಿ ತಪ್ಪದೇ
ಕಾರ್ಯಕ್ರಮದಲ್ಲಿ ಭಾಗವಹಿಸಬೇಕು
ಎಂದು ತಪಕೀಟಿಲ್ಲಾ ಕ್ರಿಯಾಸ್
.ಜಿ.ಎಸ್. ಹೇಳಿದರು.ತಪಕೀಟಿಲ್ಲಾರ್
ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ
ದಿನಾಚರಣೆ ಪೂರ್ವಭಾಗದ ಸಭೆಯಲ್ಲಿ
ಮಾತನಾಡಿದ ಅವರು, ಈ ಜಾರಿಯಲ್ಲಿ
ಸ್ವಾತಂತ್ರ್ಯ ದಿನಾಚರಣೆಯನ್ನು ಹೊಂದುವ
ಮೈದಾನದಲ್ಲಿ ವಿಜೃಂಭಣೆಯಿಂದ
ಆಚರಿಸಲು ಆಗುತ್ತೆ ಸಿದ್ಧತೆಗಳನ್ನು
ಕೈಗೊಳ್ಳಲಾಗಿದೆ. ಆ.15ರಂದು
ನೇರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ
ಎಲ್ಲರೂ ಹಾಜರಾಗಬೇಕು.
ತಾಲೂಕಿನ ಎಲ್ಲಾ ಸರ್ಕಾರಿ ಆದಿಕಾರಿ
ಸಿಬ್ಬಂದಿ ಹಾಜರಾಗಬೇಕೆಂದು ಅವರಿಗೆ
ನೋಟಿಸ್ ಜಾರಿ ಮಾಡಿ ಕ್ರಮ

[illegible]

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಜನಪ್ರಿಯ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಎ.ಎಸ್., ಟ್ರಸ್ಟಿಗಳಾದ ಜಯದೇವ್ ಸಿ.ಎಂ., ಮಂಜುನಾಥಚೌಡ್ಹರಿ, ನಾಗರಾಜ ಮಠಿಕ್, ಎಸ್. ಚಂದ್ರಶಾಖ್ ಕೊಡ್ವಾಡಿ, ಎ.ಎಸ್. ನಾಗರಾಜಪ್ಪಯ್ಯ, ಸವಿತಾ ಭಟ್ ಹಾಗೂ ಗೋಪಾಲ್ ಅವರ ಸೊಸೆ ಸುನಂದಾ ಅವರರು ಉಪಸ್ಥಿತರಿದ್ದರು.

ಪಿಜಿಗೆ ನುಗ್ಗಿ ಚೆನ್ನಾಭರಣ ದರೋಡೆ
ಮಹಿಳಾ ಬೆನ್ನಾಂ ಎಂಜಿನಿಯರ್‌ಗೆ ಜಾಕು ಇಟ್ಟು ಬೆದರಿಕೆ

ಸಂಕ.ಸಮಾಚಾರ, ಬೆಂಗಳೂರು
ಹಾಡಹಗಲೇ ಲೇಡಿಸ್ ಏಜಿಂಗ್ ಮಗ್ಗಿದ
ದರೋಡೆಕೋರ ಮಹಿಳಾ ಬ್ಯಾಂಕ್
ವಂದನೆಯಲ್ ಕುತ್ಯೆಗರ್ ಚಾಕು
ಇಬ್ಬು ವಂದರಿಸಿ ಚಿನ್ನಾಭರಣ ಹಾಗೂ
ಎರಡು ಮೊಬೈಲ್‌ಗಳನ್ನು ದೋಚಿ
ಸರಾರಿಯಾಗಿಯವ ಘಟನೆ ಯೆಂಬಕ
ಘೋರಳಾ ಲಾಕೆ ವ್ಯಾಪ್ತಿಯಲ್ಲಿ ನಡೆದ.
ಬೆನ್ನಾಂ ಎಂಬವರು ಮಹಿಳಾ
ಎಂಬಿನಿಯರ ರೆಸ್ಟೂರಂ ಬುಡಿಸಿಯಲ್
ಲೇಡಿಸ್‌ಗಳಲ್ಲಿರುವ ಲೇಡಿಸ್ ಏಜಿಂಗ್
ಹಗಲೇ 15 ದಿನಗಳ ಹಿಂದೆಯಲ್ಲಿ
ಸೇರಿದ್ದರು. ಆ.11ರಂದು ಎಂದಿನಂತೆ

ಕೆಲಸಕ್ಕೆ ಹೋಗಿ ಮಧ್ಯಾಹ್ನ 3
ಂಟೆ ಸುಮಾರಿಗೆ ಲಿಫ್ಟ್‌ನಿಂದ
ಮಹಡಿಗ ಬಂದಿರಾಗಿ. ಪಿಜಿಯ ನೇ
ಮಹಡಿಗಯಲ್ಲಿರುವ ತಮ್ಮ ರೂಮಿಗೆ
ಹೋದ ಕೆಲಸ ನಿಮಿಷಗಳಲ್ಲಿ ಬಾಗಿಲು
ಬಿಡದ ಶಬ್ದವಾಗಿದೆ. ಪಿಜಿಯವರೇ
ಎಂದಿರಲು ಹೇಳಿದರು ತಿಳಿದು
ದರೂ ಬಾಗಿಲು ತೆಗೆಯುತ್ತಿದ್ದಂತೆ
ದರೋಡೆಕೋರ ಇವರ ಕುತ್ತಿಗೆಯ
ಮೇಲೆ ಹಾಕು ಇಬ್ಬು ಬೆದರಿಸಿ ಅವರು
ಪರಿಸಿದ ಜ್ಞಾಪಧರಣೆಯನ್ನು
ಪ್ರತಿಜ್ಞೆಕೊಂಡಿದ್ದರಾಗಿದೆ. ರೂಮಿನ
ಬಾಗಿಲು ಮೇಲಿದ್ದ ಎರಡು

ಮಾನ್ಯರಾದ ಸದಸ್ಯರೇ, ತೆಗೆದುಕೊಂಡು
ರಾರಿಯಾಗಿದ್ದಾನೆ.
ಆ ಸಂದರ್ಭದಲ್ಲಿ ಏನು
ಮಾಡುವುದೆಂದು ತೋಚದೆ ತಕ್ಷಣ
ನಿಮ್ಮ ಕಛೇರಿಗೆ ತೆರಳಿ ಬಂದೆವೆಂದು
ನಿರ್ದಿಷ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು
ನಿರ್ದಿಷ್ಟಿಸಿದ ತನಿಖೆಗೆ ಗೊಂಡಾಗ
ಜಿಲ್ಲಾ ಮಟ್ಟದ ಮೂಲದ ಮೇಲೆ
ಮಾಡಿದ ಮೇಲ್ಮೈಗಳಿಗೆ ಪ್ರತ್ಯೇಕವಾಗಿ
ಮೇಲ್ಮೈಗಳಿಗೆ ಬಿಡುಗಡೆ ಆ ಎರಡು
ಮೇಲ್ಮೈಗಳನ್ನು ನಿರ್ದಿಷ್ಟಿಸಿದ ಮೇಲೆ
ಮಾಡಿದ ಮೇಲ್ಮೈಗಳಿಗೆ ಪ್ರತ್ಯೇಕವಾಗಿ
ನಿರ್ದಿಷ್ಟಿಸಿದ್ದಾರೆ.

ರಾಜ್ಯಪಾಲರ ಹೆಸರಲ್ಲಿ ನಕಲಿ ಹಾವುಗಳ
ಪೇಸ್‌ಬುಕ್ ಖಾತೆ: ಕೇಸ್ ಸಾಗಣೆ: ಸೆರೆ

ಸಂ.ಕ.ಸಮಾಚಾರ, ಬೆಂಗಳೂರು
ರಾಜ್ಯಪಾಲ ಥಾವರ್‌ಚಂದ್ ಗೆಡ್ಡೋಕ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪುಟ ತೆರೆದುಲಾಗಿತ್ತು. ಈ ಸಂಬಂಧ ಕೇಂದ್ರ ವಿಭಾಗದ ಸ್ವಲ್ಪ ಅರಳಿದ ಹೊರಗಿನ ರಾಜ್ಯದ ಹಾಳೆಯಲ್ಲಿ ವಿಷಯವರ್ತು ದಾಖಲಾಗಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಕರ್ ಅವರು ನೀಡಿದ ದೂರು ಆಧರಿಸಿ ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯು ಸೆಕ್ಷನ್ 66ಎ ಪ್ರಕಾರ ದಾಖಲೆಸಿಕ್ಕೊಂದು ಅನಿ

ಕೈಗೊಳ್ಳಲಾಗಿದೆ ಎಂದು ಮೊಲಿಸಿದರು.
ತೀರಿಸಿದರು.

ರಾಜ್ಯಪಾಲ ಥಾವರ್ ಚಂದ್ರ
ಗೆಮ್ಲೋಕ ಅವರ ಹೆಸರಲ್ಲಿ
ತೆರೆದ ಫೈನಾಲು ಖಾತೆಯಿಂದ
ಕಡಿಗೆಡಿಯೊಬ್ಬ ಸಾರ್ವಜನಿಕರಿಗೆ
ಸಂದೇಶ ಕಳುಹಿಸುತ್ತಿರುವುದು
ಗೊತ್ತಾಗಿದೆ. ನಂತರ ಖಾತೆ ತೆರೆದಿರುವ
ಅರೋಗಿಯನ್ನು ಪತ್ತೆ ಹಚ್ಚಿ ಕಾನೂನು
ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ
ಉಲ್ಲೇಖಿಸಲಾಗಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ ನಿಷೇಧಿತ ಪ್ರಾಣಿ ಹಾಗೂ ಅಪರೂಪದ ತಳಿಯ ಹಾವುಗಳನ್ನು ಕಸ್ತಮ್ಮ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇದೇ ವೇಳೆ ಬ್ಯಾಂಕಾಕಿನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ವಶಕ್ಕೆ ಪಡೆದು ಅವನು ವಿಚಾರಣೆಗೆ ಒಳಪಡಿಸಲಾಗಿದೆ.


**ಬಿಎಂಟಿಸಿ ಬಸ್ ಚಕ್ರಕ್ಕೆ ಸಿಕ್ಕಿ
ಬೈಕ್ ಸವಾರ ದುರ್ಮರಣ**

ಸಂ.ಕ.ಸಮಾಚಾರ, ಬೆಂಗಳೂರು
ಬಿಎಂಟಿಸಿ ಬಸ್ ಆಟೋಗೆ
ಡಿಸ್ಟಿ ಹೊಡೆದಿದ್ದರಿಂದ
ಬಸ್‌ನ ಹಿಂದಿನ ಚಕ್ರ ಬೈಕ್
ಸವಾರನೊಬ್ಬನ ಮೇಲೆ ಹರಿದ
ಪರಿಣಾಮ ಆತನ ಸ್ಥಳದಲ್ಲಿ
ಮೃತಪಟ್ಟಿರುವ ಘಟನೆ
ಫ಼ರ್ವಾರ ಮಧ್ಯಾಹ್ನ 2.15ರ
ಸುಮಾರಿಗೆ ರೂಪೇನಾ ಅಗ್ರಹಾರ ಸಮೀಪ
ನಡೆದಿದೆ.
ಘಡಮಾರದಿಂದ ಬನಶಂಕರಿಗೆ
ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಆಟೋಗೆ

ದಿಕ್ಕಿ ಹೊಡೆದಿದೆ. ಈ ವೇಳೆ
ಬಸ್‌ನ ಹಿಂದಿನ ಚಕ್ರ ಬೈಕ್
ಸವಾರನ ಮೇಲೆ ಹರಿದಿದ್ದು
ಬೈಕ್ ಸವಾರ ಸ್ಥಳದಲ್ಲಿಯೇ
ಮೃತಪಟ್ಟಿದ್ದಾನೆ. ಅದರ
ಮೃತ ವ್ಯಕ್ತಿಯ ಗುರುತು
ಪತ್ತೆಯಾಗಲಿಲ್ಲ. ಸುದ್ದಿ ತಿಳಿದ
ಕೂಡಲೇ ಮದಿವಾಳ
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ
ಪೊಲೀಸನ ನಡೆಸಿ, ಈ ಬಗ್ಗೆ ಪೊಲೀಸರು
ಪ್ರಕರಣ ದಾಖಲಿಸಿಕೊಂಡು ತನಿಖಾ
ಕ್ರಿಯೆ ನಡೆಸಿದ್ದಾರೆ.

ಇಟ್ಟಿದ್ದ ಹಾವು ಸೇರಿದಂತೆ ಇತರೆ ಪ್ರಾಣಿಗಳ ಪತ್ತೆಯಾಗಿದೆ. ಎಲ್ಲಾ ಪ್ರಾಣಿಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳ ನೇರಡಲಾಗಿದೆ. ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ ಸಾಗಣೆ ಮಾಡುತ್ತಿದ್ದ ದುಷ್ಕರ್ಮಿಗಳನ್ನು ಸೆರೆಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿನಿಷೇಧಿತಪ್ರಾಣಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಇದೀಗ ಬಂಧಿಸಲಾಗಿದೆ.

[illegible]

<div>  MURUDESHWAR CERAMICS LTD. </div>				
Regd. Office : 604/B, Murudeshwar Bhavan, Gokul Road, Hubli - 580 030 Ph : (0836) 2331615-18; Fax : (0836) 4252583; E-mail : mclho@naveentile.com; Web: www.naveentile.com CIN : L26914KA1983PLC005401				
CONSOLIDATED UNAUDITED FINANCIAL RESULTS FOR THE QUARTER ENDED 30.06.2025				
(Rs. in Lakhs)				
Sl. No.	Particulars	Quarter ending 30.06.2025	Previous year ended 31.03.2025	Previous year quarter ended 30.06.2024
1.	Total Income from Operations	4,626.53	20,776.90	4,366.61
2.	Net Profit / (Loss) for the period (before Tax, Exceptional and/or Extra-ordinary items)	194.69	1,194.95	193.57
3.	Net Profit / (Loss) for the period before tax (after Exceptional and/or Extra-ordinary items)	194.69	1,194.95	193.57
4.	Net profit / (Loss) for the period after tax (after Exceptional and/or Extra-ordinary items)	194.69	992.46	191.72
5.	Share of Profit (Loss) of Associates Accounted for using Equity Method	-1.83	-8.49	9.46
6.	Other comprehensive income	-	-23.72	-
7.	Total Comprehensive Income for the period [Comprising Profit / (Loss) for the period (after tax) and Other Comprehensive income (after tax)]	192.86	960.25	201.18
8.	Equity Share Capital	6,054.53	6,054.53	6,054.53
9.	Reserves (excluding Revaluation Reserve) as shown in the Audited Balance Sheet of the previous year	31,153.01	31,153.01	30,495.50
10.	Earnings Per Share (of Rs.10/- each) (for continuing and discontinued operations) -			
	1. Basic :	0.32	1.59	0.33
	2. Diluted :	0.32	1.59	0.33

1. The above results for the quarter ended 30th June, 2025 have been reviewed by the Audit Committee and approved by the Board of Directors in their meeting held on 13.08.2025 and Statutory Auditors of the Company have carried out a Limited Review.

2.

Stand Alone Financial Result:	Quarter ended 30.06.2025	Year to date Figures 31.03.2025	Previous year Quarter ended 30.06.2024
Income from Operation	4,626.53	20,776.90	4,366.61
Profit Before Tax	194.69	1,194.95	193.57
Profit After Tax	194.69	968.73	191.72


3. The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available in the Stock Exchange websites namely: www.bseindia.com (BSE), www.nseindia.com (NSE) and Company website: www.naveentile.com

4. In terms of section 129 of the Companies Act, 2013 the consolidated financial statement of the company has been prepared with RNS Power Limited an associate company in terms of section 2(b) of the companies Act, 2013.

5. The previous periods figures have been re-grouped / re-classified wherever necessary.

By Order of the Board of Directors
For MURUDESHWAR CERAMICS LIMITED
Sathish R Shetty
Chairman & Managing Director
DIN : 000375252

Place : Bengaluru
Date : 13.08.2025



**IN THE COURT OF XXVIII ADDL., CITY CIVIL AND
SESSIONS JUDGE, AT BANGALORE**

P & S C No. 25079 / 2024 (CCH 29)

BETWEEN: 1) **Smt. B C Bhuvaneshwari**, W/o. Late. B Y Chidambhar Suresh, aged about 58 years, No.1035, 1st Main Road, Madduramma Temple, Manasa Nagar Nagrabhavi 1st Stage, VTC: Bangalore North - 560072,
2) **Mr. Tejeshwar B. C.**, S/o. Chowdeshwarappa, Aged about 38 years, No.1035, 1st Main Road, Madduramma Temple, Manasa Nagar Nagrabhavi 1st Stage, VTC: Bangalore North - 560072,
3) **Lokeshwar B. C.**, S/o. Chowdeshwarappa, Aged about 36 years No.1035, 1st Main Road, Madduramma Temple, Manasa Nagar Nagrabhavi 1st Stage, VTC: Bangalore North - 560072,
4) **Nandini B. C.**, D/o. Chowdeshwarappa, Aged about 28 years No.1035, 1st Main Road, Madduramma Temple, Manasa Nagar Nagrabhavi 1st Stage, VTC: Bangalore North - 560072.**Petitioners**
AND**Respondent**
NIL.

PUBLIC NOTICE

Notice is hereby given that a Petitioners filed a petition under Section 278 and Section 218 of Indian succession Act, declaring her as successor of deceased Late. Sri B.Y. Chowdeshwarappa @ B.Y. Chidambhar Suresh, died on 01/05/2021 to succeed the Schedule Property and also all his assets and Issuance of Succession Certificate to succeed to the Schedule Property of Late. Sri B.Y. Chowdeshwarappa @ B.Y. Chidambhar Suresh and other benefits.

Hence, the Petitioners hereby gave this notice to appear before the court on **09.09.2025 at 11.AM** either personally or through her counsel to answer to the Petition failing which, the case will be heard and decided ex-parte.

Given under my hand and the seal of the court this 10th day of July 2025.

SCHEDULE PROPERTY

All that piece and parcel of site No.575, situated at 2nd Block, 3rd Cross, Banashankari 1st Stage, Bangalore, BBMP Ward No.55, East to west 30 feet and North to South 50 feet total measuring 1500 Sq.ft., along with 1000 Sq.Ft of RCC Building, constructed there on. The doors and windows made out of jungle wood and the walls are of bricks and cement. The flooring is red oxide, with all amenities like water, sanitary, electricity and bounded on the East; by: site No.574; West by: site No.576; North by : Road; South by: site No.592.

By order of the Court
Deputy Registrar
City Civil Court Mayahal (Unit),
Bangalore

Advocate for Petitioners
M.G.C. & Co.,
No.66, 4th Cross,
Xavier Layout ,Bangalore – 560047

[illegible]

**IN THE COURT OF THE CIVIL JUDGE AND
JMFC AT KR PURAM**

O.S. No. 1145/2025

**B e t w e e n S r i D . N .
ASHWATHANARAYANA, aged about 65 years,
S/o, Mr. Narayanappa, R/P No. 167,
7th Cross, Nanjappa Garden, Babubas Palya,
Haramavepu Post, Bangalore- 560 043**
...PLAINIFF ...

A n d : S m t . C H A N D R A K A L A ... DEFENDANT

S U M M O N S T O D E F E N D A N T

Smt. CHANDRAKALA, aged about 44 years,
W/o, Mr. Murugan S. R/P No. 158, 4th
Cross, 1st G Main, Kasturinaragar, Bangalore-
560 043.

Whereas, the Plaintiff above named has filed
the above suit against defendants for the relief
of permanent injunction in respect of the said
schedule property. Take notice that you are
hereby summoned to appear before the Hon'ble
Civil Judge and JMFC at K.R.Puram on
29/09/2025 at 11.00 AM, either in person or
through a counsel/ Pleader, failing which the
matter will be heard ex parte.

SCHEDULE

All that piece and parcel of the property
bearing Site No.27 and B28, Assessment
No.1/1, BBMP Khastha No.293/3, Ward No.25,
situated at Armani Eyrethi Khane Village, K.R.
Puram Hobli, Bangalore East Taluk, Bangalore,
now this property comes under the BBMP
Limits, measuring East to West 60 Feet and
North to South 35 feet, and total area 2100
sq.ft along with all the squere RCC Roofed
House, red oxide flooring with all other civic
amenities and bounded on: **East by:** Site
No.26, **West by:** Site No.29, **North by:** Site
Nos.21 and 22, **South by:** 25 Feet Road

Given under my hand and seal of this Court on
this 13/08/2025.

By order of the Court, Sheristadar, Civil Judge &
JMFC, Krishnarajapuram

Advocate for Plaintiff:
Sri. M. NARAYANASWAMY
No.173/1, Opposite HR Sports,
Foundation School Road
Halasahalli, Varthur, Bengaluru- 560 087



ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್

ಸಿಬಿಎನ್: L24221KA1969PLC001799

ನೋಂದಣಿ ಕಛೇರಿ: ಡಿ-4, ಜ್ಯೋತಿ ಕಾಂಪ್ಲೆಕ್ಸ್ 134/1, ಇನ್‌ಫಂಟ್ ರಸ್ತೆ, ಬೆಂಗಳೂರು - 560 001. ದೂರವಾಣಿ: 080-22868372

ಇಮೇಲ್: mpcl@mysorepetro.com; ವೆಬ್‌ಸೈಟ್: www.mysorepetro.com

ಜೂನ್ 30, 2025ಕ್ಕೆ ಕೊನೆಗೊಂಡ ತ್ರೈಮಾಸಿಕದ ಸ್ವತಂತ್ರ ಮತ್ತು ಕ್ರೋಢೀಕೃತ ಲೆಕ್ಕಪರಿಶೋಧನೆಯಾಗದ ಹಣಕಾಸು ಫಲಿತಾಂಶಗಳ ಹೇಳಿಕೆ

ಕಂಪನಿಯ ನಿರ್ದೇಶಕರ ಮಂಡಳಿಯು ಇಂದು ನಡೆದ ತಮ್ಮ ಸಭೆಯಲ್ಲಿ, ಜೂನ್ 30, 2025ಕ್ಕೆ ಕೊನೆಗೊಂಡ ತ್ರೈಮಾಸಿಕದ ಕಂಪನಿಯ ಸ್ವತಂತ್ರ ಮತ್ತು ಕ್ರೋಢೀಕೃತ ಲೆಕ್ಕಪರಿಶೋಧನೆಯಾಗದ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಿದೆ.

ಸೀಮಿತ ವಿಮರ್ಶೆ ವರದಿಯೊಂದಿಗೆ ಕಂಪನಿಯ ಹಣಕಾಸು ಫಲಿತಾಂಶಗಳು ಸ್ಟಾಕ್ ಎಕ್ಸ್ಚೇಂಜ್‌ನ ವೆಬ್‌ಸೈಟ್ www.bseindia.com ಮತ್ತು ಕಂಪನಿಯ ವೆಬ್‌ಸೈಟ್ <http://www.mysorepetro.com/quarterly-financial-results-1/> ನಲ್ಲಿ ಲಭ್ಯವಿದೆ, ಇದನ್ನು ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರವೇಶಿಸಬಹುದು.



ಬೋರ್ಡ್ ಆದೇಶದ ಮೇರೆಗೆ
ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್

ಡಾ. ವೈಜಯಂತಿ ಪಂಡಿತ್
ಅಧ್ಯಕ್ಷರು

ಸ್ಥಳ: ಮುಂಬೈ

ದಿನಾಂಕ: ಆಗಸ್ಟ್ 13, 2025

**IN THE COURT OF THE MOTOR ACCIDENT
CLAIMS TRIBUNAL, AT BANGALORE (SCCH-08)**

M.V.C. No. 2608/2025

**BETWEEN : VIKAS S.C.GOWDA PETITIONER
AND : SHASHI KUMAR S.V & ANOTHER
...RESPONDENTS**

NOTICE TO RESPONDENT NO. 1

**SHASHI KUMAR S.V, C/o. Yellappa, , Jogi Bid
Dinnerpalay, near Shantipuram Temple,
Gottigehalli, Bangalore South Bangalore - 560083.**
(RC Owner of Car Reg. No: KA-S1-AH-2140)


Whereas, the above Claim Petitioner is filed by the
Petitioner against your firm NEWDA ASSURANCE
COMPANY LIMITED/ on account of the injuries
sustained by Petitioner in the Road Traffic Accident
that occurred on 26/08/2024 at Bangalore, Karnataka,
while the Petitioner was carefully travelling as
Pillion rider on Motor cycle bearing Reg. No. KA-05-
GF-6213, by following all traffic rules and
regulations, also by wearing helmet, near Orchids
International School, C K Palya Main Road,
Hormadavanshalli, Bangalore, at that time Driver
of the Car bearing Reg. No KA-S1-AH-
2140, came at high speed in rash and negligent
manner so as to endanger the person and dashed
against the Petitioner's Motor cycle and caused the
injuries to her. Sumedha Kumari is the Passenger
in this Court in person or through duly authorised
on **22.08.2025 at 11.00 A.M.** To answer the Claim
Petitioner.

Take notice that in default of your appearance on
the said date, the same will be heard and
determined in your absence.

Witness my hand and seal of the Court
on **02.08.2025.**

**By Order of the Court, Assistant Registrar,
Court of Small Causes, Bangalore.**

**ADVOCATE FOR PETITIONER :-
VINODA B C, ADVOCATE
No.5/9, 50 Feet Road, Muneshwara Block,
Girinagar, Bangalore-560058.**



Saraswat Bank

Saraswat Co-operative Bank Ltd.

Registered Office & Corporate Center :
Ekanath Thakur Bhavan, 953, Appasaheb Marathe Marg,
Prabhadevi, Mumbai - 400 025.
Website : www.saraswatbank.com

Other Matter
The financial statements of the Bank for the previous year ended March 31, 2024 were audited by M P Chitale & Co, Chartered Accountants, and Mukund M. Chitale & Co. Chartered Accountants, as joint statutory auditors and had expressed an unmodified opinion vide their report dated May 24, 2024 on such financial statements. This report has been relied upon by both the joint auditors for the purpose of the audit of the financial statements.
Our opinion is not modified in respect of this matter.
Report on Other Legal and Regulatory Requirements
1. The Balance Sheet and the Profit and Loss Account have been drawn up in Forms A and B respectively of the Third Schedule to the Banking Regulation Act, 1949 and the Multi State Co-operative Societies Act, 2002, the Multi State Co-operative Societies Rules, 2002 and in accordance with the guidelines issued by the RBI.
2. As required by Section 73(4) of the Multi State Co-operative Societies Act, 2002, and the Banking Regulation Act, 1949 (As applicable to Co-operative Societies) as amended by the Banking Regulation (Amendment) Act, 2020, we report that:
a. We have obtained all the information and explanations, which to the best of our knowledge and belief were necessary for the purpose of our audit and have found to be satisfactory;
b. In our opinion, proper books of account as required by law, have been kept by the Bank so far as it appears from our examination of those books and proper returns adequate for the purposes of our audit have been received from the branches/offices;
c. No separate audit of the branches is required to be conducted under the Multi State Co-operative Societies Act, 2002 and therefore no other auditor's report has been received by us.
d. As required by Section 30(3) of The Banking Regulation Act, 1949, we further report that the transactions of the Bank which came to our notice have been within the powers of the Bank;
e. The Balance Sheet, the Profit and Loss Account and the Cash Flow Statement dealt with by this report, are in agreement with the books of account and the returns;
f. The profit and loss account shows a true balance of profit for the period covered by such account.
3. As per the information and explanations given to us and based on our examination of the books of account and other record, we report as under on the matters specified in clause (d) and (e) of Rule 27 (2) of the Multi State Co-operative Societies Rules, 2002:

a. In our opinion and according to the information and explanations given to us, we have not noticed any material impropriety or irregularity in the expenditure or in the money due to the Bank;
b. In our opinion and according to information and explanations given to us, the guidelines issued by the RBI, to the extent applicable to the Bank, have generally been adhered to except for the matters mentioned in Note-III 5.1- "Notes forming part of financial statements". The guidelines of National Bank for Agriculture and Rural Development ("NABARD") are not applicable to the Bank since the Bank has neither accepted deposits nor received subsidy from NABARD.
4. As required by Rule 27(3) of the Multi State Cooperative Societies Rules, 2002, as per the information and explanations given to us and based on our examination of books of accounts and other records, we report as under on the matters specified in clause (a) to (f) of the said Rule:
a. During the course of our audit, we have generally not come across transactions which appear to be contrary to the provisions of the Act, the Rules or the Bye-Laws of the Bank.
b. During the course of our audit, we have not come across material and significant transactions which appear to be contrary to the guidelines issued by the Reserve Bank of India. Since the Bank has neither accepted deposits nor received subsidy from National Bank for Agriculture and Rural Development, our comments regarding transactions contrary to the guidelines issued by the said Bank are not called for.
c. Based on our examination of the books of account and other records and as per the information and explanations given to us, the money belonging to the Bank which appears to be bad or doubtful of recovery and reported in terms of clause (c) of Rule 27(3) of the Multi State Co-operative Societies Rules, 2002 are detailed below (Advances and investments categorized as doubtful and loss assets as per prudential norms laid down by the Reserve Bank of India are considered as doubtful of recovery):

Category	Principal outstanding as at March 31, 2025 (Rs. in crore)
Doubtful Assets	482.08
Loss Assets	152.93
Other Assets	38.33
Total	673.34

d. As per the information provided to us and to the best of our knowledge, the Bank has not given loans to the members of the Board except as stated in Note – III 13(h) – "Notes forming part of financial statements".
e. In our opinion and according to information and explanations given to us, the guidelines issued by the RBI, to the extent applicable to the Bank, have generally been adhered to except for the matters mentioned in Note-III 5.1- "Notes forming part of financial statements". The guidelines of NABARD are not applicable to the Bank since the Bank has neither accepted deposits nor received subsidy from NABARD.
f. To the best of our knowledge, no other matters have been specified by The Central Registrar of Co-operative Societies, which require reporting under this Rule.

sd/-
A. A. Patil
Managing Director
& CEO

sd/-
K. V. Rangnekar
Director

sd/-
S. V. Saudagar
Director

sd/-
S. K. Banerji
Vice-Chairman

sd/-
G. E. Thakur
Chairman

Mumbai: April 29, 2025

As per our report of even date

For **P. G. Bhagwat LLP**
Chartered Accountants
FRN:101118W/W100682

For **Gokhale & Sathe**
Chartered Accountants
FRN:103264W

Nachiket Deo
Partner
Membership No.: 117695
UDIN: 25117695BMJNLH9799

Rahul Joglekar
Partner
Membership No.: 129389
UDIN: 25129389BMJIQH5092

Date: April 29, 2025
Place: Mumbai

Date: April 29, 2025
Place: Mumbai

TAMBOLI INDUSTRIES LIMITED
Regd. Office: Mahavir Palace, 8A, Kalubha Road, Bhavnagar 364002
Telephone: (91) 886 654 1222 / (91) (278) 252 0065, Fax: (91) 278 252 0064
E-Mail: direct1@tamboliindustries.com Website: www.tamboliindustries.com
CIN: L65993GJ2008PLC053613

Statement of Un-audited Financial Results for the Quarter (Q1) ended June 30, 2025
(₹ in Lacs)

Sr. No.	Particulars	CONSOLIDATED				STANDALONE			
		Quarter Ended		Year Ended		Quarter Ended		Year Ended	
		30.06.2025 Unaudited	31.03.2025 Audited	30.06.2024 Unaudited	31.03.2025 Audited	30.06.2025 Unaudited	31.03.2025 Audited	30.06.2024 Unaudited	31.03.2025 Audited
1.	Total Income from Operations	1,671.24	1,980.08	1,410.29	6,890.85	29.02	66.92	31.86	288.18
2.	Net Profit/(Loss) for the period (before Tax, Exceptional and/or Extraordinary items)	170.46	328.38	194.09	1,053.23	2.31	10.11	15.11	174.06
3.	Net Profit/(Loss) for the period before tax (after Exceptional and/or Extraordinary items)	170.46	328.38	194.09	1,053.23	2.31	10.11	15.11	174.06
4.	Net Profit/(Loss) for the period after tax (after Exceptional and/or Extraordinary items)	127.35	250.75	139.45	771.46	1.71	7.56	11.29	155.24
5.	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	124.85	243.27	139.16	763.12	1.71	7.56	11.29	155.24
6.	Equity share capital (Face value Rs. 10 each)	992.00	992.00	992.00	992.00	992.00	992.00	992.00	992.00
7.	Other Equity (excluding Revaluation Reserves as shown in the balance sheet of previous accounting year ended)				10,367.68				832.75
8.	Earnings Per Share (of Rs. 10/Each (for continuing and discontinued operations)								
	Basic	1.28	2.53	1.41	7.78	0.02	0.08	0.11	1.56
	Diluted	1.28	2.53	1.41	7.78	0.02	0.08	0.11	1.56

Note:
1. The above is an extract of the detailed format of Quarterly Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Company's website www.tamboliindustries.com and on the website of Bombay Stock exchange www.bseindia.com under scrip code number 533170.
2. This statement has been prepared in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act, 2013 and other recognised accounting practices and policies to the extent applicable.

Place: Bhavnagar
Date : 13.08.2025

ON BEHALF OF THE BOARD OF DIRECTORS
Vaibhav B. Tamboli, Chairman and Managing Director

PBM POLYTEX LIMITED
(CIN: L17110GJ1919PLC000495)
Registered Office : Opp. Railway Station, Petlad, Dist : Anand, Gujarat - 388450.
Phone : (02697) 224001, 224003 Fax : (02697) 224009 Email : pbm@patodiagroup.com Website : www.pbmpolytex.com
Extract of Unaudited Financial Results for the Quarter ended 30th June, 2025
(Rs. In Lakhs except EPS)

Sl. No.	Particulars	STANDALONE				CONSOLIDATED			
		Quarter Ended		Year Ended		Quarter Ended		Year Ended	
		30/6/2025 (Unaudited)	31/3/2025 (Audited)	30/6/2024 (Unaudited)	31/3/2025 (Audited)	30/6/2025 (Unaudited)	31/3/2025 (Audited)	30/6/2024 (Unaudited)	31/3/2025 (Audited)
1	Total income from operations	4,775.31	4,956.13	4,168.13	17,819.73	4,684.47	5,009.69	4,161.65	17,819.73
2	Net profit / (Loss) for the period (before tax and exceptional and/or Extraordinary items)	(99.24)	(143.80)	(144.70)	(630.03)	(190.08)	(58.08)	(151.18)	(597.90)
3	Net profit / (Loss) for the period before tax (after exceptional and/or Extraordinary items)	(99.24)	(143.80)	(144.70)	(630.03)	(190.08)	(58.08)	(151.18)	(597.90)
4	Net profit / (Loss) for the period after tax (after exceptional and/or Extraordinary items)	(79.05)	(106.51)	(102.78)	(467.82)	(147.03)	(42.36)	(107.63)	(443.79)
5	Total comprehensive income / (loss) for the period [comprising profit / (loss) for the period (after tax) and Other comprehensive income (after tax)]	(99.73)	(67.61)	(76.45)	(385.26)	(167.71)	(3.46)	(81.30)	(361.23)
6	Paid-up Equity Share capital	687.90	687.90	687.90	687.90	687.90	687.90	687.90	687.90
7	Reserve (excluding Revaluation Reserve) as shown in audited balance sheet	-	-	-	10,973.00	-	-	-	10,763.22
8	Earnings per equity share (of Rs.10 each) (for continuing and discontinued operations)								
	a) Basic	(1.15)	(1.55)	(1.49)	(6.80)	(2.14)	(0.62)	(1.56)	(6.45)
	b) Diluted	(1.15)	(1.55)	(1.49)	(6.80)	(2.14)	(0.62)	(1.56)	(6.45)

Notes : [1] The above financial results have been reviewed by the Audit Committee and thereafter approved by the Board of Directors of the Company in their respective meetings held on August 13, 2025. The limited review as required under Regulation 33 of the SEBI (Listing and Other Disclosure Requirements) Regulations, 2015 has been completed by the Statutory Auditors of the Company and the related report is being submitted to the concerned stock exchanges.
[2] The financial results for the Quarter ended 30th June, 2025 have been prepared in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act, 2013 and other recognised accounting practices and policies to the extent applicable.
[3] The above is an extract of the detailed format of Financial Results for the Quarter ended 30th June, 2025, filed with the Stock Exchanges, under the Regulation 33 of the SEBI (Listing and Other Disclosure Requirements) Regulations, 2015. The full format of the Financial Results is available on the Stock Exchange website www.bseindia.com and on the Company's website www.pbmpolytex.com

Place: Vadodara
Date: August 13, 2025

For and on behalf of Board of Directors
PBM Polytex Limited
Sd/-
Gopal Patodia
Managing Director
DIN: 00014247

For Advertising in TENDER PAGES
Contact **JITENDRA PATIL**
Mobile No.: 9029012015
Landline No.: 67440215

"IMPORTANT"
Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

MURUDESHWAR CERAMICS LTD.
Regd. Office : 604/B, Murudeshwar Bhavan, Gokul Road, Hubli - 580 030
Ph : (0836) 2331615-18; Fax : (0836) 4252583;
E-mail : mccho@naveentile.com; Web: www.naveentile.com
CIN : L26914KA1983PLC005401

CONSOLIDATED UNAUDITED FINANCIAL RESULTS FOR THE QUARTER ENDED 30.06.2025
(Rs. in Lakhs)

Sl. No.	Particulars	Quarter ending 30.06.2025	Previous Year ended 31.03.2025	Previous year quarter ended 30.06.2024
1.	Total Income from Operations	4,626.53	20,776.90	4,366.61
2.	Net Profit / (Loss) for the period (before Tax, Exceptional and/or Extra-ordinary items)	194.69	1,194.95	193.57
3.	Net Profit / (Loss) for the period before tax (after Exceptional and/or Extra-ordinary items)	194.69	1,194.95	193.57
4.	Net profit / (Loss) for the period after tax (after Exceptional and/or Extra-ordinary items)	194.69	992.46	191.72
5.	Share of Profit (Loss) of Associates Accounted for using Equity Method	-1.83	-8.49	9.46
6.	Other comprehensive income	-	-23.72	-
7.	Total Comprehensive Income for the period [Comprising Profit / (Loss) for the period (after tax) and Other Comprehensive income (after tax)]	192.86	960.25	201.18
8.	Equity Share Capital	6,054.53	6,054.53	6,054.53
9.	Reserves (excluding Revaluation Reserve) as shown in the Audited Balance Sheet of the previous year	31,153.01	31,153.01	30,495.50
10.	Earnings Per Share (of Rs.10/- each) (for continuing and discontinued operations) - 1. Basic : 2. Diluted :	0.32 0.32	1.59 1.59	0.33 0.33

Note:
1. The above results for the quarter ended 30th June, 2025 have been reviewed by the Audit Committee and approved by the Board of Directors in their meeting held on 13.08.2025 and Statutory Auditors of the Company have carried out a Limited Review.

Stand Alone Financial Result:

	Quarter ended 30.06.2025	Year to date Figures 31.03.2025	Previous year Quarter ended 30.06.2024
Income from Operation	4,626.53	20,776.90	4,366.61
Profit Before Tax	194.69	1,194.95	193.57
Profit After Tax	194.69	968.73	191.72

3. The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available in the Stock Exchange websites namely: www.bseindia.com (BSE), www.nseindia.com (NSE) and Company website: www.naveentile.com
4. In terms of section 129 of the Companies Act, 2013 the consolidated financial statement of the company has been prepared with RNS Power Limited an associate company in terms of section 2(b) of the companies Act, 2013.
5. The previous periods figures have been re-grouped / re-classified wherever necessary.

By Order of the Board of Directors
For **MURUDESHWAR CERAMICS LIMITED**
Satish R Shetty
Chairman & Managing Director
DIN : 00037526

Place : Bengaluru
Date : 13.08.2025

Yaan Enterprises Ltd
Regd. Office:- Shop-10, PL-22 Lakhani Dolphin, SEC-13, New Parnel Navi Mumbai, Raigarh, Maharashtra-410206
CIN:L63040MH1989PL Website: www.yaanenterprises.com,
e-mail: finance@yaanenterprises.com

STATEMENT OF UNAUDITED FINANCIAL RESULTS FOR THE QUARTER ENDED 30TH JUNE, 2025
(Rs in Lacs except per share data)

Particulars	Standalone			
	Quarter Ended		Year Ended	
	30/06/2025 (Unaudited)	31/03/2025 (Audited)	30/06/2024 (Unaudited)	31/03/2025 (Audited)
Total income from operations (net)	73.01	244.11	63.15	550.50
Net Profit / (Loss) for the period (before tax, Exceptional item)	3.09	32.46	2.52	39.21
Net Profit / (Loss) for the period After Exceptional item (before Tax)	3.09	32.46	2.52	39.21
Net Profit / (Loss) for the period After Tax (after Exceptional items)	2.00	22.96	1.40	45.85
Total Comprehensive Income for the period (Comprising profit/ (loss) and other Comprehensive Income for the period	2.00	22.96	1.40	45.85
Equity Share Capital	310.00	310.00	310.00	310.00
Other Equity (excluding Revaluation Reserve) as shown in the Audited Balance Sheet of previous year	-	-	-	100.91
Earnings Per Share (of Rs. 10 /- each)(for continuing and Discounted operations)				
Basic (Rs.)	0.06	0.74	0.06	1.48
Diluted (Rs.)	0.06	0.74	0.06	1.48

Note:
The above is an extract of the detailed format of Quarterly financial results for the quarter ended 30th June, 2024 filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015. The full format of the aforesaid Quarterly unaudited Financial Results is available on the Stock Exchange website of BSE at www.bseindia.com and Company's website at www.yaanenterprises.com.

Place : Mumbai
DATE : 12.08.2025

For and on Behalf of the Board of
Yaan Enterprises Limited
Sd/-
RANJITH SOMAN
Managing Director
DIN: 01714430

PRIMA PLASTICS LTD.
Regd. Off.: 98/4, Prima House, Daman Industrial Estate, Kadaiya, Nani Daman, Daman (Union Territory) - 396 210.
CIN - L25206DD1993PLC001470 Tel.: 0260 - 2220445
E-mail: investor@primaplastics.com Website: www.primaplastics.com

EXTRACT OF THE UNAUDITED FINANCIAL RESULTS FOR THE THREE MONTHS ENDED JUNE 30, 2025
(₹ in Lakhs)

SR. NO.	PARTICULARS	Standalone		Consolidated	
		Three Months Ended	Year Ended	Three Months Ended	Year Ended
		30-06-2025 Unaudited	30-06-2024 Audited	30-06-2025 Unaudited	30-06-2024 Audited
1.	Total Income	3,775.02	2,723.81	13,972.68	4,781.71
2.	Net Profit / (Loss) for the Period (before tax, Exceptional and/or Extraordinary items)	706.51	(89.25)	614.08	575.31
3.	Net Profit / (Loss) for the Period (before tax, after Exceptional and / or Extraordinary items)	706.51	(89.25)	614.08	575.31
4.	Net Profit / (Loss) for the Period (after tax, after Exceptional and / or Extraordinary items)	571.85	(77.02)	419.32	347.48
5.	Total Comprehensive income for the period	571.85	(77.02)	401.11	863.53
6.	Equity Share Capital	1,100.05	1,100.05	1,100.05	1,100.05
7.	Reserves excluding Revaluation Reserves as per Balance Sheet of Previous Year	-	-	6,435.92	-
8.	Earnings Per Share (Face Value of ₹10/- each) Basic Diluted (not annualised) (In ₹)	5.20	(0.70)	3.81	2.89

NOTES:
1. The above is an extract of the detailed format of quarterly & annual financial result filed with the Stock Exchange under Regulations 33 of the SEBI (Listing Obligations and Disclosure Requirements) Regulations, 2015. The full format of financial result is available on the Stock Exchange website (www.bseindia.com) and on the Company's website "www.primaplastics.com".
2. The previous period's / year's figure have been regrouped / rearranged wherever considered necessary.

Place: Mumbai
Date: August 12, 2025

By order of the Board
for **PRIMA PLASTICS LIMITED**
Sd/-
Bhaskar M. Parekh
Chairman
DIN: 00166520

EXPRESS Careers

Prabhakar Patil Education Society's Arts, Commerce & Science College, Veshvi, Tal. Alibag, Dist. Raigad
APPLICATION ARE INVITED FOR THE FOLLOWING POSTS FROM THE ACADEMIC YEAR 2025-26
UNAIDED

Sr No.	Cadre	Subject	Total No. of Posts	Post Reserved For
1	Principal	---	01	01- OPEN
2	Assistant Professor	Marathi	02	01-SC, 01-DT(A)
3	Assistant Professor	Hindi	02	01-SC, 01-OPEN
4	Assistant Professor	History	02	01-SC, 01-OPEN
5	Assistant Professor	Economics	01	01-OPEN
6	Assistant Professor	English	01	01-OPEN
7	Assistant Professor	Geography	02	01-SC, 01-OPEN
8	Assistant Professor	Commerce	01	01-OPEN
9	Assistant Professor	Accountancy	01	01-OPEN
10	Assistant Professor	Chemistry	08	01-SC, 01-ST, 01-DT(A) 01-OBG, 01-SEBC, 01-EWS, 02-OPEN
11	Assistant Professor	Physics	02	01-SC, 01-OPEN
12	Assistant Professor	Botany	02	01-SC, 01-OPEN
13	Assistant Professor	Microbiology	01	01-OPEN
14	Assistant Professor	Mathematics	01	01-OPEN
15	Assistant Professor	Zoology	01	01-OPEN
16	Assistant Professor	Computer Science	06	01-SC/ST, 01-DT(A), 01-OBG, 01-SEBC/EWS 02-OPEN
17	Librarian	---	01	01-OPEN

For Assistant Professor (Horizontal Reservation)
Persons with Disability Total Posts-01 (A Group –B/LV-01 Post),
Sportsmen-02

The posts for the reserved category candidates will be filled in by the same category candidates (Domicile of State of Maharashtra) belonging to that particular category only.
Reservation for women will be as per university Circular No. BCC/16/74/1998 dated 10th march, 1998. 4% reservation shall be for the persons with disability as per university Circular No. Special Cell /ICC /2019-20/05 dated 05th July, 2019
Candidates having knowledge of Marathi will be preferred.
"Qualification, Pay Scales and other requirement are as prescribed by the UGC Notification dated 18th July 2018, Government of Maharashtra Resolution No. Misc- 2018/C.R.56/18/UNI-1, dated 8th March 2019 and university circular No. TAAS/CT/ ICD /2018-19/1241,dated 26th March 2019 and revised from time to time" The Government Resolution & Circular are available on the website mu.ac.in
Applicants who are already employed must sent their application through proper channel. Applicants are required to account for breaks, if any in their academic career.
Applications with full details should reach the SECRETARY, Prabhakar Patil Education Society's Arts, Commerce & Science College, Veshvi, Tal. Alibag, Dist. Raigad 402209 within 15 days from the date of publication of this advertisement. This is University approved advertisement.

Place: Mumbai
Date: August 12, 2025

By order of the Board
for **PRIMA PLASTICS LIMITED**
Sd/-
Bhaskar M. Parekh
Chairman
DIN: 00166520